

October 14, 2020

The Manager - Listing **BSE Limited** (BSE: 507685)

The Manager - Listing National Stock Exchange of India Limited (NSE: WIPRO)

Dear Sir/Madam,

Sub: Newspaper Advertisement- Regulation 47 of SEBI (Listing Obligations and Disclosure Requirements) Regulations, 2015

Pursuant to Regulation 47 of the SEBI (Listing Obligations and Disclosure Requirements) Regulations, 2015, we are enclosing the copy of the newspaper advertisement published in Financial Express and Kannada Prabha. The same has been made available on the Company's website www.wipro.com.

Thanking You,

For Wipro Limited

G Kothandaraman

Manderaman

General Manager - Finance



Bengaluru 560 035 W: wipro.com

Wipro Limited T: +91 (80) 2844 0011
Doddakannelli F: +91 (80) 2844 0256
Sarjapur Road E: info@wipro.com

C: L32102KA1945PLC020800



FINANCIAL EXPRESS

Don't impose 15-day waiting period on renewal of Corona Kavach policies: Irdai to insurers

PRESS TRUST OF INDIA New Delhi, October 13

REGULATOR IRDAI ON Tuesday asked insurance companies not to impose a waiting period of 15 days on renewal of Corona Kavach or Corona Rakshak policies by insured persons.

As per the guidelines issued by the Insurance Regulatory and Development Authority of India (Irdai), the short-term Corona Kavach or Corona Rakshak policies are issued by insurance companies for three-and-a-half months, sixand-a-half months or nineand-a-half-months.

These policies are designed to cover the cost of treatment of coronavirus.

In a circular, Irdai further said insurers also have the choice to allow renewal, migration and portability for these Covid specific standard health products — Corona Rakshak Policy, Corona Kavach Policy and Group Corona Kavach policy.

"'Corona Kavach' and 'Corona Rakshak' policies of any tenure may be renewed for further terms of three-and-ahalf months (3 ½ months), sixand-a-half months (6 ½ months) or nine-and-a-half months (9 $\frac{1}{2}$ months) as per the option exercised by the policyholder," it said.

However, renewals, if any,

India Mutual Fund



of the existing policy contract. "Where policy is renewed,

additional waiting period of 15 days shall not be imposed and the coverage shall be continued seamlessly," Irdai said.

It further said that during renewal, sum insured may be allowed to be changed by the policyholder.

For any increase in the sum insured, the waiting period shall start afresh only for the enhanced portion of the sum insured, the circular said, adding that Corona Kavach and Corona Rakshak policies are permitted to be renewed till March 31, 2021.

On portability, Irdai said general and health insurers are permitted to allow portability of Corona Kavach (individual) policy from one insurer to another.

"The accrued gains of waiting period served in the existing Corona Kavach policy shall may be done before the expiry $\,$ be protected in respect of cov- $\,$ many more. Govt seeks proposals for development of EV charging infra on major highways

PRESS TRUST OF INDIA New Delhi, October 13

THE GOVERNMENT HAS invited proposals for installation of charging stations for electric vehicles (EVs) on major highways and expressways.

The Department of Heavy Industry has floated an Expression of Interest (EoI) for inviting proposals from government organisations, PSUs (state/central), state-owned discoms, oil PSUs and other public and private entities to build and operate public EV charging infrastructure.

Proposals have been invited from interested entities to build and operate EV charging infrastructure on the Mumbai - Pune, Ahmedabad-Vadodara, Delhi-Agra, Bengaluru-Mysore, Bengaluru-Chennai, Surat - Mumbai, Agra - Lucknow, Eastern Peripheral and

Hyderabad-ORR expressways. Proposals have also been invited for highways including Delhi - Srinagar, Delhi-Kolkata, Agra-Nagpur, Meerut to Gangotri Dham, Mumbai -Delhi, Mumbai-Panaji, Mumbai-Nagpur, Mumbai-Bengaluru and Kolkata to Bhubaneswar.

Under Phase-II of the FAME India Scheme, the Government of India (GoI) intends to support the development of EV charging infrastructure by extending capital grant to organisations for promoting



Extract of audited financial results of Wipro Limited and its subsidiaries for the quarter ended September 30, 2020

Consolidated Audited Financial Results of Wipro Limited under IFRS

(₹ in millions, except per share data, unless otherwise stated)

Particulars	Quarter ended September 30, 2020	Half year ended September 30, 2020	Quarter ended September 30, 2019
Total income from operations (net)	151,305	301,738	151,897
Net Profit / (Loss) before tax, exceptional and extraordinary items	32,071	63,022	31,343
Net Profit / (Loss) before tax but after exceptional and extraordinary items	32,071	63,022	31,343
Net Profit / (Loss) after tax, exceptional and extraordinary items	24,843	48,956	25,612
Total Comprehensive Income after tax	25,525	54,627	26,914
Equity Share Capital	11,430	11,430	11,426
Reserves excluding Revaluation Reserve	601,120	601,120	503,379
Earnings Per Share (after extraordinary items) (of ₹2/- each)			
Basic:	4.33	8.53	4.30
Diluted:	4.32	8.51	4.29

The audited interim consolidated financial results of the Company for the three and six months ended September 30, 2020 have been approved by the Board of Directors of the Company at its meeting held on October 13, 2020. The statutory auditors have expressed an unmodified audit opinion.

Financial Results of Wipro Limited under Ind AS

These financial statements, are prepared in accordance with Ind AS.

The interim condensed financial results are prepared in accordance with Indian Accounting Standards ("Ind AS"), the provisions of the Companies Act, 2013 ("the Companies Act"), as applicable and guidelines issued by the Securities and Exchange Board of India ("SEBI"). The Ind AS are prescribed under Section 133 of the Act read with Rule 3 of the Companies (Indian Accounting Standards) Rules, 2015 and amendment rules issued thereafter.

Consolidated Audited Financial Results of Wipro Limited under Ind AS

Particulars	Quarter ended September 30, 2020	Half year ended September 30, 2020	Quarter ended September 30, 2019
Total income from operations (net)	150,967	300,195	151,306
Net Profit / (Loss) before tax, exceptional and extraordinary items	32,073	63,026	31,345
Net Profit / (Loss) before tax but after exceptional and extraordinary items	32,073	63,026	31,345
Net Profit / (Loss) after tax, exceptional and extraordinary items	24,844	48,959	25,613
Total Comprehensive Income after tax	25,622	54,729	26,815
Equity Share Capital	11,430	11,430	11,426
Reserves excluding Revaluation Reserve	596,981	596,981	499,398
Earnings Per Share (after extraordinary items) (of ₹2/- each)			
Basic:	4.33	8.53	4.30
Diluted:	4.32	8.51	4.29

The audited interim consolidated financial results (under Ind AS) of the Company for the three and six months ended September 30, 2020 have been approved by the Board of Directors of the Company at its meeting held on October 13, 2020. The statutory auditors have expressed an unmodified audit opinion.

Standalone Audited Financial Results of Wipro Limited under Ind AS

Particulars	Quarter ended September 30, 2020	Half year ended September 30, 2020	Quarter ended September 30, 2019
Total income from operations (net)	122,504	244,433	125,226
Net Profit / (Loss) before tax, exceptional and extraordinary items	28,530	56,519	27,684
Net Profit / (Loss) before tax but after exceptional and extraordinary items	28,530	56,519	27,684
Net Profit / (Loss) after tax, exceptional and extraordinary items	22,440	44,366	22,470
Total Comprehensive Income after tax	24,703	50,096	22,235
Equity Share Capital	11,430	11,430	11,426
Reserves excluding Revaluation Reserve	504,026	504,026	421,147
Earnings Per Share (after extraordinary items) (of ₹ 2/- each)			
Basic:	3.94	7.79	3.79
Diluted:	3.93	7.78	3.78

The audited interim financial results of the Company for the three and six months ended September 30, 2020 have been approved by the Board of Directors of the Company at its meeting held on October 13, 2020. The statutory auditors have expressed an unmodified audit opinion.

Notes:

Place: Bengaluru

Date: October 13, 2020

- 1. The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Quarterly Financial Results are available on the Bombay Stock Exchange website (URL: www.bseindia.com), the National Stock Exchange website (URL: www.nseindia.com) and on the Company's website (URL: www.wipro.com).
- 2. On October 13, 2020, the Board of Directors approved a buyback proposal, subject to the approval of shareholders through postal ballot, for purchase by the Company of up to 237,500,000 equity shares of ₹2 each (being 4.16% of total paid-up equity share capital as at September 30, 2020) from the shareholders of the Company on a proportionate basis by way of a tender offer at a price of ₹400 per equity share for an aggregate amount not exceeding ₹95,000 million, in accordance with the provisions contained in the Securities and Exchange Board of India (Buy-back of Securities) Regulations, 2018 and the Companies Act, 2013 and rules made thereunder.
- 3. On October 13, 2020, the Company entered into a definitive agreement to acquire Eximius Design, LLC and Eximius Design India Private Limited, a leading engineering services company with expertise in semiconductor, software and systems design for a total consideration of USD 80 million. The acquisition is subject to customary closing conditions and regulatory approvals and is expected to be concluded in the quarter ending December 31, 2020.

By Order of the Board, For Wipro Limited

Rishad A. Premji Chairman

Registered Office: Wipro Limited, Doddakanneli, Sarjapur Road, Bengaluru-560035, India Website: www.wipro.com | Email Id- Info@wipro.com | Tel: +91-80-2844 0011; Fax: +91-80-2844 0054 CIN: L32102KA1945PLC020800

PGIM India Asset Management Private Limited (Erstwhile DHFL Pramerica Asset Managers Private Limited)

erage of Covid-19, by the port-

Kavach individual policies,

insurers have the choice to

offer migration to any other

indemnity based health insur-

ance product offered by them

as per the option exercised by

cular, Amit Chhabra, Head-

Health Insurance, Policy-

bazaar.com, said amongst the

various guidelines issued, the

most important for consumers

is that they can now shift from

a corona specific health policy

to a comprehensive health

insurance cover that will apart

from providing them protec-

tion from Covid-19 will also

provide adequate coverage for

more severe ailments like can-

cer, heart disease, accidents,

kidney-related ailments and

Commenting on Irdai's cir-

the policyholder.

Also, in respect of Corona

ing-in insurer," it added.

2nd Floor, Nirlon House, Dr. A.B. Road, Worli, Mumbai - 400 030, Tel.: +91 22 6159 3000. Fax: +91 22 6159 3100 CIN: U74900MH2008FTC187029 Toll Free No.: 1800 266 7446 Website: www.pgimindiamf.com

NOTICE [No. 25 of 2020-21]

Notice is hereby given that PGIM India Trustees Private Limited (erstwhile DHFL Pramerica Trustees Private Limited), Trustee to PGIM India Mutual Fund, has approved declaration of dividend under the following schemes of PGIM India Mutual Fund with October 19, 2020 as the record date:-

Scheme Names	Plans / Options	Quantum of dividend per unit (Gross of Statutory Levy, if any)* (₹)	Face Value (₹ per unit)	NAV of Dividend Option as on October 12, 2020 (₹ per unit)#
PGIM India Arbitrage Fund	Regular Plan - Monthly Dividend Option	0.036	10	10.4342
	Direct Plan - Monthly Dividend Option	0.042	10	10.5804
DOIM ladia Unhaid Favity Frank	Regular Plan - Monthly Dividend Option	0.108	10	19.13
PGIM India Hybrid Equity Fund	Direct Plan - Monthly Dividend Option	0.125	10	20.00

#Pursuant to payment of dividend, the NAV of the Dividend Option of the above-mentioned Schemes would fall to the extent of payout and statutory levy, if any.

Dividend will be paid to those unit holders whose names appear in the records of the Registrar as at the close of business on the record date. For units in dematerialized form, all unit holders whose names appear in the beneficiary position file downloaded from the depositories as on the record date will be entitled to receive the dividend.

'The dividend will be subject to the availability of distributable surplus under the schemes and may be lower to the extent of distributable surplus available on the Record Date.

Place: Mumbai

Date : October 13, 2020

Authorized Signatory

MUTUAL FUND INVESTMENTS ARE SUBJECT TO MARKET RISKS, READ ALL SCHEME RELATED DOCUMENTS CAREFULLY.

A Nippon india Mutual Fund

MUTUAL Wealth sets you free

For PGIM India Asset Management Private Limited

(Investment Manager for PGIM India Mutual Fund)

Nippon Life India Asset Management Limited (Formerly known as Reliance Nippon Life Asset Management Limited)

(CIN - L65910MH1995PLC220793)

Registered Office: 4th Floor, Tower A, Peninsula Business Park, Ganapatrao Kadam Marg, Lower Parel (W), Mumbai - 400 013. Tel No. +91 022 6808 7000 • Fax No. +91 022 6808 7097 • www.nipponindiamf.com

NOTICE NO. 67 DIVIDEND DECLARATION

Record Date October 19, 2020

Notice is hereby given that the Trustee of Nippon India Mutual Fund ("NIMF") has approved declaration of dividend on the face value of Rs. 10/- per unit in the undernoted scheme of NIMF, with October 19, 2020 as the record date:

Name of the Scheme(s)	Dividend (₹ per unit)*	NAV as on October 12, 2020 (₹ per unit)
Nippon India Fixed Horizon Fund XXXII - Series 4 - Dividend Payout Option	Entire distributable surplus available in	13.1709
Nippon India Fixed Horizon Fund XXXII - Series 4 - Direct Plan - Dividend Payout Option	the scheme as on the Record date	13.3059

*Income distribution will be done/dividend will be paid, net of tax deducted at source, as applicable.

Pursuant to payment of dividend, the NAV of the Scheme will fall to the extent of payout, and statutory levy, if any.

For units in demat form: Dividend will be paid to those Unitholders/Beneficial Owners whose names appear in the statement of beneficial owners maintained by the Depositories under dividend plan/option of the Scheme as on record date. All unit holders under the dividend plan/option of the above mentioned scheme, whose names appear on the

register of unit holders on the aforesaid record date, will be entitled to receive the dividend. For Nippon Life India Asset Management Limited

(Formerly known as Reliance Nippon Life Asset Management Limited) (Asset Management Company for Nippon India Mutual Fund)

Authorised Signatory Make even idle money work! Invest in Mutual Funds

Mutual Fund investments are subject to market risks, read all scheme related documents carefully.


financialexp.epa.in

Mumbai

October 13, 2020







Sd/-

BENGALURU



Extract of audited financial results of Wipro Limited and its subsidiaries for the quarter ended September 30, 2020

Consolidated Audited Financial Results of Wipro Limited under IFRS

(₹ in millions, except per share data, unless otherwise stated)

Particulars	Quarter ended September 30, 2020	Half year ended September 30, 2020	Quarter ended September 30, 2019
Total income from operations (net)	151,305	301,738	151,897
Net Profit / (Loss) before tax, exceptional and extraordinary items	32,071	63,022	31,343
Net Profit / (Loss) before tax but after exceptional and extraordinary items	32,071	63,022	31,343
Net Profit / (Loss) after tax, exceptional and extraordinary items	24,843	48,956	25,612
Total Comprehensive Income after tax	25,525	54,627	26,914
Equity Share Capital	11,430	11,430	11,426
Reserves excluding Revaluation Reserve	601,120	601,120	503,379
Earnings Per Share (after extraordinary items) (of ₹2/- each)			
Basic:	4.33	8.53	4.30
Diluted:	4.32	8.51	4.29

The audited interim consolidated financial results of the Company for the three and six months ended September 30, 2020 have been approved by the Board of Directors of the Company at its meeting held on October 13, 2020. The statutory auditors have expressed an unmodified audit opinion.

Financial Results of Wipro Limited under Ind AS

The interim condensed financial results are prepared in accordance with Indian Accounting Standards ("Ind AS"), the provisions of the Companies Act, 2013 ("the Companies Act"), as applicable and guidelines issued by the Securities and Exchange Board of India ("SEBI"). The Ind AS are prescribed under Section 133 of the Act read with Rule 3 of the Companies (Indian Accounting Standards) Rules, 2015 and amendment rules issued thereafter. These financial statements, are prepared in accordance with Ind AS.

Consolidated Audited Financial Results of Wipro Limited under Ind AS

Particulars	Quarter ended September 30, 2020	Half year ended September 30, 2020	Quarter ended September 30, 2019
Total income from operations (net)	150,967	300,195	151,306
Net Profit / (Loss) before tax, exceptional and extraordinary items	32,073	63,026	31,345
Net Profit / (Loss) before tax but after exceptional and extraordinary items	32,073	63,026	31,345
Net Profit / (Loss) after tax, exceptional and extraordinary items	24,844	48,959	25,613
Total Comprehensive Income after tax	25,622	54,729	26,815
Equity Share Capital	11,430	11,430	11,426
Reserves excluding Revaluation Reserve	596,981	596,981	499,398
Earnings Per Share (after extraordinary items) (of ₹2/- each)			
Basic:	4.33	8.53	4.30
Diluted:	4.32	8.51	4.29

The audited interim consolidated financial results (under Ind AS) of the Company for the three and six months ended September 30, 2020 have been approved by the Board of Directors of the Company at its meeting held on October 13, 2020. The statutory auditors have expressed an unmodified audit opinion.

Standalone Audited Financial Results of Wipro Limited under Ind AS

Particulars	Quarter ended September 30, 2020	Half year ended September 30, 2020	Quarter ended September 30, 2019
Total income from operations (net)	122,504	244,433	125,226
Net Profit / (Loss) before tax, exceptional and extraordinary items	28,530	56,519	27,684
Net Profit / (Loss) before tax but after exceptional and extraordinary items	28,530	56,519	27,684
Net Profit / (Loss) after tax, exceptional and extraordinary items	22,440	44,366	22,470
Total Comprehensive Income after tax	24,703	50,096	22,235
Equity Share Capital	11,430	11,430	11,426
Reserves excluding Revaluation Reserve	504,026	504,026	421,147
Earnings Per Share (after extraordinary items) (of ₹ 2/- each)			
Basic:	3.94	7.79	3.79
Diluted:	3.93	7.78	3.78

The audited interim financial results of the Company for the three and six months ended September 30, 2020 have been approved by the Board of Directors of the Company at its meeting held on October 13, 2020. The statutory auditors have expressed an unmodified audit opinion.

Notes:

- 1. The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Quarterly Financial Results are available on the Bombay Stock Exchange website (URL: www.bseindia.com), the National Stock Exchange website (URL: www.nseindia.com) and on the Company's website (URL: www.wipro.com).
- 2. On October 13, 2020, the Board of Directors approved a buyback proposal, subject to the approval of shareholders through postal ballot, for purchase by the Company of up to 237,500,000 equity shares of ₹2 each (being 4.16% of total paid-up equity share capital as at September 30, 2020) from the shareholders of the Company on a proportionate basis by way of a tender offer at a price of ₹400 per equity share for an aggregate amount not exceeding ₹95,000 million, in accordance with the provisions contained in the Securities and Exchange Board of India (Buy-back of Securities) Regulations, 2018 and the Companies Act, 2013 and rules made thereunder.
- 3. On October 13, 2020, the Company entered into a definitive agreement to acquire Eximius Design, LLC and Eximius Design India Private Limited, a leading engineering services company with expertise in semiconductor, software and systems design for a total consideration of USD 80 million. The acquisition is subject to customary closing conditions and regulatory approvals and is expected to be concluded in the quarter ending December 31, 2020.

By Order of the Board, For Wipro Limited

Place: Bengaluru Date: October 13, 2020 Rishad A. Premji Chairman

Registered Office: Wipro Limited, Doddakanneli, Sarjapur Road, Bengaluru-560035, India Website: www.wipro.com | Email Id- Info@wipro.com | Tel: +91-80-2844 0011; Fax: +91-80-2844 0054 CIN: L32102KA1945PLC020800



ಬುಧವಾರ 14.10.2020

ಬೆಂಗಳೂರು

LOST OF DOCUMENT

This is to bring to the notice of the General Public that, I Mrs. Sonu Wahi W/o Mr. Sanjeev Wahi, residing at no.601, Gulbahar Apartments #10, Hare Krishna Road Bangalore, I have misplace the original Sale Deed No.1390 on book no.1, Volume 3674, Pages 1-10 situated at Gulbahar Apartments # 10 Hare Krishna Road, Bangalore-560001.

If any one finds the said Original Sale Deed they may kindly hand over the same to the above address contact 9845046647.

Demos 22.10.2020 ಈ ಕೆಳ ಸಹಿದಾರರು, ಭಾರತದ ರಾಷ್ಟ್ರಪತಿಗಳ ಪರವಾಸಿ ಕೆಳಗಿನ ಕಾಮಗಾರಿಗಳಿಗಾಗಿ ಇ-ಟೆಂಡರ್ಗಳನು

ಕೆಲಸದ ವಿವರಗಳು 1095 ದಿನಗಳ ಅವಧಿಗೆ ಹುಬ್ಬಳ್ಳಯ ರೂ. 3**3,**77,998/ ಕೇಂದ ಆಸಕ್ಷೆಯ ಬಳಕೆಗಾಗಿ ಒಬ್ಬ ಚಾಲಕ, ಇಂಥು ಇತ್ಯಾದಗಳೊಂದಿಗೆ ಚೆಂಪೋ ಚ್ರಾವೆಲರ್ನಂತೆಯೆ ಕಾರ್ಡಿಯಾಕ್ ಲೈಫ್ ಸಮೋರ್ಟ್ (ಎಸಿ) ವ್ಯಾಗಗೊಂದಿಗೆ ಅಂಬ್ಯಾಲೆಸ್ಅನ್ನು ವಾಡಿಗೆಗೆ ಪಡೆಯುವುದು.

DOFFIND, KOKUD BAROD DIMOR : 02.11.2020

the malarah www.ireps.gov.in it carried that ಹಿರಿಯ ಸಾಮಾಗ್ರಿ ವ್ಯವಸ್ಥಾಪಕರು, ಸೆಂಟ್ರರ್ ಆಸ್ಪತ್ರೆ

ma/194/000000F/2007/0/07/00/00/00/2019-21 00/02/V

ಸ್ವಾಧೀನ ಸೂಚನೆ (ಸ್ಥಿರಾಸ್ತಿಗಳಿಗಾಗಿ)

ಪ್ರಭೂತಿಕೆರಣ ಮತ್ತು ಪುನೌರ್ ರಚನೆ ಮತ್ತು ಭದ್ರತಾ ಹಿತಾಸಕ್ಕಿ ಜಾರಿ ಕಾಯಿದೆ 2002 (2002ರ54)ರಡಿ ಹಾಗೂ ಭದ್ರತಾ ಹಿತಾಸಕ್ಕಿ (ಜಾರಿ) ನಿಯಮಗಳು 2002ರ ನಿಯಮ 3ರ ಜೊತೆ ಓದಿಕೊಳ್ಳಬೇಕಾದ ಸೆಕ್ಷನ್ 13(12)ರಡಿ ಪ್ರದತ್ತವಾದ ಅಧಿಕಾರಗಳಂತೆ ಕೆಳಕಂಡ ಸಾಲಗಾರರಿಗೆ, ಸದರಿ ಕಾಯಿದೆ ಸೆಕ್ಷನ್ 13(2)ರಡಿ ಸೂಚನಾ ಪತ್ರ (ಡಿಮಾಂಡ್ ನೋಟೀಸ್)ಗಳನ್ನು ಜಾರಿಗೊಳಿಸಿ, ಸದರಿ ಸೂಚನಾ ಪತ್ರಗಳಲ್ಲಿ ತಿಳಿಯಪಡಿಸಿದ ಬಾಕಿ ಸಾಲದ[್]ಮೊಬಲಗನ ಅನ್ವಯವಾಗುವ ದೆರಗಳ ಬಡ್ಡಿಯೊಂದಿಗೆ, ಸದರಿ ನೋಟೀಸ್ಗಳನ್ನು ಸ್ಪೀಕರಿಸಿದ ದಿನಾಂಕದಿಂದ 60 ದಿನಗಳೊಳಗಾ ಜೊತೆಗೆ ಪೂರ್ತಿ ಸಾಲ ತೀರುವವರೆಗೆ ಮತ್ತು /ಅಥವಾ ಪಾವತಿಯಾಗುವವರೆಗೆ ಸಾಂದರ್ಭಿಕ ವೆಚ್ಚಗಳು, ಛಾರ್ಜುಗಳು ಮತ್ತು ಖರ್ಚುಗಳು ಇತ್ಯಾದಿ ಸೇರಿದ ಬಾಕಿ ಸಾಲದ ಮೊತ್ತವನ್ನು ಪಾವತಿ ಮಾಡಲು ಸೂಚಿಸಿದ್ದರು.

ಕ್ರ. ಸಂ.	5	ಮತ್ತು ನೋಟೀಸಿನಲ್ಲಿದ್ದಂತೆ ಬಾಕಿ ಮೊತ್ತ	_
₃ 1.	ಪಿಎಸ್ಟಿಎಲ್-1861/ಕರ್ನಾಟಕ ಬ್ಯಾಂಕ್ ಶ್ರೀ ಕೆ.ಎನ್.ಬಿ. ಶರ್ಮಾ/ ಶ್ರೀಮತಿ ಎಂ.ಎಸ್.ಶೀಲಾ/ ಶ್ರೀ ಜೆ. ಚಂದ್ರಶೇಖರನ್	ರೂ. 43,05,329/- 25.06.2020ರಂದು ಇದ್ದಂತೆ	9-ಅಕ್ಟೋಬರ್-20 ಸಾಂಕೇತಿಕ

ಆಸ್ತಿ**ಯ ವಿವರಣೆ:** ಮುನಿಸಿಪಲ್ ಸಂ. 11/12-1, ಹಳೆ ಸಂ. 11/12, 1ನೇ ಅಡ್ಡ ರಸ್ತೆ, ದೀಪಾಂಜಲಿನಗರ, ಹಿಂದಿನ 8ನೇ ಕ್ರಾಸ್, 1ನೇ ಮುಖ್ಯ ರಸ್ತೆ, ದೀವಟಿಗೇರಾಮನಹಳ್ಳಿ, ಬೆಂಗಳೂರು ಮಹಾನಗರ ಪಾಲಿಕೆ ವಾರ್ಡ್ ಸಂ.41, ಬೆಂಗಳೂರು, ಅಳತೆ ಪೂರ್ವದಿಂದ ಪಶ್ಚಿಮಕ್ಕೆ: 30 ಅಡಿ, ಮತ್ತು ಉತ್ತರದಿಂದ ದಕ್ಷಿಣಕ್ಕೆ: 30 ಅಡಿ, ಒಟ್ಟಾರೆ ಅಳತೆ 900 ಚ.ಅ. ಜೊತೆಗೆ ಎಸಿಸಿ ಛಾವಣಿಯುಳ್ಳ ಕಟ್ಟಡ ಅಳತೆ 600 ಚ.ಅ. ಮತ್ತು ಚಕ್ಕುಬಂದಿ: ಪೂರ್ವಕ್ಕೆ: ರಸ್ತೆ, ಪಶ್ರಿಮಕ್ಕೆ: ಮೋರಿ, ಉತ್ತರಕ್ಕೆ: ಕನ್ನರ್ವೆನಿ, ದಕ್ಷಿಣಕ್ಕೆ: ಹಿಂದಿನ ಈ ಆಸ್ತಿಯ ಭಾಗ, ಈಗಿನ ಖಾಸಗಿ ಆಸ್ತಿ.

ಮೇಲೆ ತಿಳಿಸಿದ ಸಾಲಗಾರರು, ನೋಟೀಸ್ ನೀಡಿದಾಗ್ಯೂ ಸಹ ಸದರಿ ಸಾಲದ ಪೂರ್ಣ ಮೊತ್ತವನ್ನು ಮರುಪಾವತಿ ಮಾಡುವುದರಲ್ಲಿ ವಿಫಲರಾದ ಕಾರಣ, ಮೇಲ್ಕಂಡಂತೆ ಸೂಚಿಸಿದ ಸಾಲಗಾರರಿಗೆ ಮತ್ತು ಸಾರ್ವಜನಿಕರಿಗೆ ನೀಡುವ ಸೂಚನೆಯೇನೆಂದರೆ ಅಧಿಕೃತ ಅಧಿಕಾರಿಯು ವಿವರಿಸಲಾಗಿರುವ ಸ್ವತ್ತುಗಳನ್ನು/ಭದ್ರತಾ ಆಸ್ತಿಗಳನ್ನು ಸದರಿ ನಿಯಮಗಳ ನಿಯಮ 8ರ ಜೊತೆ ಓದಿಕೊಳ್ಳಬೇಕಾದ ಸದರಿ ಕಾಯ್ದೆಯ ಸೆಕ್ಷನ್ 13(4)ರಡಿ ಒದಗಿ ಬಂದ ಅಧಿಕಾರಗಳಂತೆ ಆರ್ಸಿಲ್ ಸಾಂಕೇತಿಕವಾಗಿ ಮೇಲ್ಪಂಡಂತೆ ತಿಳಿಯಪಡಿಸಿರುವ ಆಸ್ತಿಗಳನ್ನು ಸ್ವಾಧೀನಪಡಿಸಿಕೊಂಡಿರುತ್ತದೆ.

ನಿರ್ದಿಷ್ಟವಾಗಿ ಸಾಲಗಾರರಿಗೆ ಮತ್ತು ವಿಸ್ತಾರವಾಗಿ ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ ಯಾರೂ/ ಯಾರ ಜೊತೆಗೂ ಸದರಿ ಸ್ವತ್ತುಗಳ/ ಭದ್ರತಾ ಆಸ್ತಿಗಳ ಬಗ್ಗೆ ಯಾವುದೇ ರೀತಿಯ ವ್ಯವಹಾರ ಮಾಡಬಾರದು. ಮಾಡಿದ್ದೇ ಆದರೆ ಆರ್ಸಿಲ್ ಗೆ ವಸೂಲಾಗಬೇಕಾದ ಬಡ್ಡಿ ಮತ್ತು ಮೊತ್ತಕ್ಕೆ ಭಾಧ್ಯ ರಾಗಬೇಕಾಗುತ್ತದೆ.

ಸಾಲಗಾರರು/ಅಡಮಾನದಾರರು/ಜಾಮೀನುದಾರರು ಭದ್ರತಾ ಆಸ್ತಿಗಳನ್ನು ಬಿಡಿಸಿಕೊಳ್ಳಲು ಸದರಿ ಕಾಯಿದೆಯ ಕಲಂ 13ರ ಉಪ-ಕಲಂ(8)ರ ಕಟ್ಟಳೆಗಳಂತೆ ಲಭ್ಯವಿರುವ ಸಮಯಾವಕಾಶದ ಬಗ್ಗೆ ಸಾಲಗಾರರ ಗಮನವನ್ನು ಸೆಳೆಯಲಾಗಿದೆ.

ಸಳ: ಬೆಂಗಳೂರು ಸಹಿ/- ಅಧಿಕೃತ ಅಧಿಕಾರಿ ದಿನಾಂಕ: 14.10.2020 ಅಸೆಟ್ ರೀಕನಟ್ಟಕ್ಷನ್ ಕಂಪನಿ (ಇಂಡಿಯಾ) ಲಿಮಿಟೆಡ್

ಅಸೆಟ್ ರಿಕನ್ನಟ್ನಕ್ಷನ್ ಕಂಪನಿ (ಇಂಡಿಯಾ) ಲಿಮಿಟೆಡ್ ನೋಂದಾಯಿತ ಕಛೇರಿ: ದಿ ರೂಬಿ, 10ನೇ ಮಹಡಿ, 29, ಸೇನಾಪತಿ ಬಾಪೆಟ್ ಮಾರ್ಗ್, ದಾದರ್ (ಪಶ್ಚಿಮ), ಮುಂಬೈ-400028, ದೂ. +91 2266581300 www.arcil.co.in ಶಾಖಾ ವಿಳಾಸ: ಯೂನಿಟ್ ಸಂ.305, 3ನೇ ಮಹಡಿ, ಕೇಡಿಯಾ ಆರ್ಕೆಡ್, #92, ಇನ್ಫ್ಯಾಂಟ್ರಿ ರಸ್ಟೆ, ಬೆಂಗಳೂರು-560001. ದೂರವಾಣಿ: 080-25598054/55. CIN:U65999MH2002PLC134884.



ಅಪೆಂಡೆಕ್ಸ್ -IV-A [ನಿಯಮ 8(6)ಕ್ಕೆ ಪ್ರಾವಿಸೋವನ್ನು ನೋಡಿ]

ಸ್ಥಿರ ಆಸ್ತಿಗಳ ಇ-ಹರಾಜು ಮಾರಾಟ ಸೂಚನೆ

2002 ರ ಭದ್ರತಾ ಹಿತಾಸಕ್ತಿ ನಿಯಮಗಳ ನಿಯಮ 8(6)ಕ್ಕಿರುವ ಪ್ರಾವಿಸೋ ರೊಂದಿಗೆ ಓದಿಕೊಳ್ಳಬೇಕಾದ 2002ರ ಹಣಕಾಸು ಆಸ್ತಿಗಳ ಭದ್ರತೆ ಮತ್ತು ಪುನರ್ ನಿರ್ಮಾಣ ಹಾಗೂ ಭದ್ರತಾ ಹಿತಾಸಕ್ತಿ ಜಾರಿ ಕಾಯಿದೆಯಡಿ ಸ್ತಿರ ಆಸ್ತಿಗಳ ಇ-ಹರಾಜು ಮಾರಾಟ ಸೂಚನೆ

ಸಾರ್ವಜನಿಕರಿಗೆ ವಿಸ್ತಾರವಾಗಿ ಮತ್ತು ಸಾಲಗಾರರಿಗೆ ನಿರ್ದಿಷ್ಟವಾಗಿ ಸೂಚನೆ ನೀಡುವುದೇನೆಂದರೆ, ಕೆಳಕಂಡಂತೆ ವಿವರಿಸಲಾದ ಸ್ತಿರ ಆಸ್ತಿಗಳ ಸೆಕ್ಕೂರ್ಡ್ ಕೈಡಿಟರ್ಗೆ ಸ್ಥಿರ ಆಸ್ತಿಗಳು ಅಡಮಾಸಿದವು ಚಾರ್ಜಡ್ ಆಗಿದ್ದು ಇವುಗಳ ಸಾಂಕೇತಿಕ ಸ್ಪಾಧೀನತೆಯನು ಇಂಡಿಯನ್ ಬ್ಯಾಂಕನ ಅಧಿಕೃತ ಅಧಿಕಾರಿಯವರು ನವರು ಪಡೆದುಕೊಂಡಿದ್ದು ಇವುಗಳನ್ನು ದಿನಾಂಕ 07.10.2020ರಂದು ಇದ್ದಂತೆ ಸೆಕ್ಕೂರ್ಡ್ ಕೈಡಿಟರ್ಗೆ ಇದ್ದಂತೆ ಬಾಕಿ ಮೊತ್ತ ರೂ. 2,11,19,157.56/- (ರೂಪಾಯಿ: ಎರಡು ಕೋಟಿ ಹನ್ನೊಂದು ಲಕ್ಷದ ಹತ್ತೊಂಭತ್ತು ಸಾವಿರದ ನೂರ ಐವತ್ತಾರು ರೂ. ಐವತ್ತಾರು ಪೈಸೆಗಳು ಮಾತ್ರ) ಜೊತೆಗೆ ಕರಾರಿನ ದರಗಳಂತೆ ಬಡ್ಡಿ ವೆಚ್ಚ, ಶುಲ್ತ ಮತ್ತು ಹೆಚ್ಚುವರಿ ಬಡ್ಡಿ ಸೇರಿದಂತೆ ವಸೂಲಾತಿಗಾಗಿ ''ಎಲ್ಲಿ ಹೇಗಿರುವುದೋ ಹಾಗೆಯೇ'' ಮತ್ತು ''ಎಲ್ಲಿ ಏನಿದೆಯೋ ಹಾಗೆಯೇ ಆಧಾರದಲ್ಲಿ'" 18.11.2020ರಂದು ಮಾರಾಟ ಮಾಡಲಾಗುತ್ತದೆ. ಇಂಡಿಯನ್ ಬ್ಯಾಂಕ್, ಎಸ್ ಎಎಂ ಶಾಖೆಗೆ ಬಾಕಿ ಉಳಿಸಿರುವ ಸಾಲಗಾರರಾದ 1. ಮೆ।। ಆರ್ವಿಎನ್ಎಸ್ ಎಕಿಮ್ ಪೈ.ಲಿ., ನೋಂದಾಯಿತ ಕಛೇರಿ ಸಂ. 79, ಬಿಇಎಲ್ ಕಾಲೋನಿ, ಜಾಲಹಳ್ಳಿ ಅಂಚೆ, ಬೆಂಗಳೂರು- 560013, 2. ಶ್ರೀ ಎಸ್. ಶ್ರೀನಿವಾಸ ಮೂರ್ತಿ, (ವ್ಯವಸ್ಥಾಪಕ ನಿರ್ದೇಶಕರು), ಸಂ. 79, ಬಿಇಎಲ್ ಕಾಲೋನಿ, ಜಾಲಹಳ್ಳಿ ಅಂಚೆ, ಬೆಂಗಳೂರು- 560013, 3. ಶ್ರೀ ಬಿ. ಪ್ರಶಾಂತ್ ಕುಮಾರ್ (ನಿರ್ದೇಶಕರು), ಸಂ. 315, ನೆಲಮಹಡಿ, 5ನೇ ಮೈನ್, 9ನೇ ಕ್ರಾಸ್, 2ನೇ ಬ್ಲಾಕ್, ಆರ್ಟಿ ನಗರ, ಬೆಂಗಳೂರು 560032, 4. ಶ್ರೀಮತಿ ಲಲಿತಾ ಕುಮಾರಿ (ಜಾಮೀನುದಾರರು), ಸಂ. 315, ನೆಲಮಹಡಿ, 5ನೇ ಮೈನ್, 9ನೇ ಕ್ರಾಸ್, 2ನೇ ಬ್ಲಾಕ್, ಆರ್ಟಿ ನಗರ, ಬೆಂಗಳೂರು 560032, 5. ಶ್ರೀ ಬಿ ಮೋಹನ್ ಕುಮಾರ್, (ಜಾಮೀನುದಾರರು), ಸಂ. 315, ನೆಲಮಹಡಿ, 5ನೇ ಮೈನ್, 9ನೇ ಕ್ರಾಸ್, 2ನೇ ಬ್ಲಾಕ್, ಆರ್ಟಿ ನಗರ, ಬೆಂಗಳೂರು 560032, 6. ಶ್ರೀ ಬಿ. ರಾಜ್ ಕುಮಾರ್ (ಜಾಮೀನುದಾರರು) ಸಂ. 315, ನೆಲಮಹಡಿ, 5ನೇ ಮೈನ್, 9ನೇ ಕ್ರಾಸ್, 2ನೇ ಬ್ಲಾಕ್, ಆರ್ಟಿ ನಗರ, ಬೆಂಗಳೂರು 560032, 7. ಶ್ರೀಮತಿ ಬಿ. ಯಮುನಾ (ಜಾಮೀನುದಾರರು), ಸಂ. 315, ನೆಲಮಹಡಿ, 5ನೇ ಮೈನ್, 9ನೇ ಕ್ರಾಸ್, 2ನೇ ಬ್ಲಾಕ್, ಆರ್ಟಿ ನಗರ

ಇ- ಹರಾಜಿನ ಮೂಲಕ ಮಾರಾಟ ಮಾಡಲು ಉದ್ದೇಶಿಸಿರುವ ಆಸ್ತಿಗಳ ನಿರ್ದಿಷ್ಟ ವಿವರಣೆಯು ಕೆಳಕಂಡಂತಿವೆ: ಬೆಂಗಳೂರ ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ನಿರ್ಮಿತವಾಗಿರುವ ಬಡಾವಣೆ ಸಂ. 315, 5ನೇ ಮೈನ್, 9ನೇ ಕ್ರಾಸ್, 2ನೇ ಬ್ಲಾಕ್, ಮಠದಹಳ್ಳಿ, ಆರ್ಟಿ ನಗರ, ಬೆಂಗಳೂರು ಇಲ್ಲಿರುವ ಆಸ್ತಿ ಸಕಲ ಸಮಸ್ತವೂ ಸೇರಿದಂತೆ ಕಟ್ಟಡದ ಅಳತೆ: ಪೂರ್ವದಿಂದ ಪಶ್ಚಿಮಕ್ಕೆ: 12.19 ಮೀಟರುಗಳು, ಉತ್ತರದಿಂದ ದಕ್ಷಿಣಕ್ಕೆ 18.29 ಮೀಟರುಗಳು ಮತ್ತು ಚಕ್ಕುಬಂದಿ: ಪೂರ್ವಕ್ಕೆ: ಆಸ್ತಿ ಸಂ. $\frac{1}{316}$, $\frac{1}{316}$, $\frac{1}{312}$, $\frac{1$


ಮುಂಚಿನ ಎನ್ಕಂಬರನ್: ನಿಲ್ ಮೀಸಲು ಬೆಲೆ: ರೂ. 2,56,00,000/–, ಇಎಂಡಿ ಮೊತ್ತ: ರೂ. 25,60,000/– ಬಿಡ್ ಹೆಚ್ಚಿನ ಮೊತ್ತ: ರೂ. 1,00,000/-

ಇ-ಹರಾಜಿನ ದಿನಾಂಕ ಮತ್ತು ಸಮಯ: 18-11-2020ರಂದು ಬೆಳಗ್ಗೆ 11.00 ಮತ್ತು ಮಧ್ಯಾಹ್ನ 02.00ರ ನಡುವೆ

ಬಿಡ್ದಾರರು ಆನ್-ಲೈನ್ ಬಿಡ್ನಲ್ಲಿ ಭಾಗವಹಿಸಲು ನಿಮ್ಮ ಆ್ಯಕ್ಷನ್ ಸರ್ವಿಸ್ ಒದಗಿಸುವವರಾದ ಎಂಎಸ್ಟಿಸಿ ಲಿಮಿಟಿಡ್ ವೆಬ್ಸ್ಟ್ರೆಟ್ (www.mstcecommerce.com)ಗೆ ಭೇಟಿ ಮಾಡಲು ಸಲಹೆ ಮಾಡಲಾಗಿದೆ. ಯಾವುದೇ ತಾಂತ್ರಿಕ ನೆರವಿಗಾಗಿ ದಯವಿಟ್ಟು ಎಂಎಸ್ಟಿಸಿ ಹೆಲ್ತ್ಡ್ ಸಂ. 033-22901004 ಹಾಗೂ ಸೇವಾ ಒದಗಿಸುವವರ ಹೆಲ್ತ್ಡ್ಸ್ನಾನಿಂದ ಸಿಗುವ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ. ಎಂಎಸ್ಟಿಸಿ ಲಿಮಿಟೆಡ್ನೊಂದಿಗೆ ನೋಂದಣಿ ಸ್ಟೇಟಸ್ಗೆ ದಯವಿಟ್ಟ ibapiop@mstcecommerce.com ಮತ್ತು ಇಎಂಡಿ ಸ್ಟೇಟಸ್ಗೆ ibapifin@mstcecommerce.com

ಆಸ್ತಿ ವಿವರಣೆ ಮತ್ತು ಆಸ್ತಿಯ ಛಾಯಾಚಿತ್ರ ಮತ್ತು ಹರಾಜಿನ ಷರತ್ತು ಹಾಗೂ ನಿಬಂಧನೆಗಳಿಗಾಗಿ ದಯವಿಟ್ಟು https:/ ibapi.in ಮತ್ತು ಈ ಪೋರ್ಟಲ್ಗೆ ಸಂಬಂಧಿಸಿದ ಸ್ಪಷ್ಟನೆಗಳಿಗಾಗಿ ಹೆಲ್ಟ್ ಲೈನ್ ಸಂಖ್ಯೆಗಳಾದ '18001025026' ಮತ್ತು

https://ibapi.in and www.mstcecommerce.com ನಲ್ಲಿ ಬಿಡ್ಡರ್ಗಳು ಆಸ್ತಿಗಳ ಬಗ್ಗೆ ಹುಡುಕುವಾಗ ಮೇ ತಿಳಿಸಿರುವ ಆಸ್ತಿ ಐಡಿ ಸಂಖ್ಯೆಗಳನ್ನು ಬಳಸಬೇಕು ಎಂಬುದಾಗಿ ಸಲಹೆ ಮಾಡಲಾಗಿದೆ.



ದಿ ಸೌತ್ ಇಂಡಿಯನ್ ಬ್ಯಾಂಕ್ ಲಿ., ನೋಂದಾಯಿತ ಕಛೇರಿ: ತ್ರಿಸೂರ್, ಕೇರಳ SOUTH ಪ್ರಾಂತೀಯ ಕಛೇರಿ: ಎಸ್ಐಬಿ ಆರ್ಕೇಡ್, #61, ಮೀಲರ್ ರಸ್ತೆ, ಕಾಕ್ಸ್ ಟೌನ್, ಬೆಂಗಳೂರು-560005.

CIN: L65191KL1929PLC001017/ ವೆಬ್ಸ್ಟ್ www.southindianbank.com [ನಿಯಮ 8(1)ನೋಡಿ] ಸ್ವಾಧೀನ ಸೂಚನೆ (ಸ್ಥಿಠ ಆಸ್ತಿಗಾಗಿ)

ಆದಾಗ್ಯೂ, ದಿ ಸೌತ್ ಇಂಡಿಯನ್ ಬ್ಯಾಂಕ್ ಲಿಮಿಟೆಡ್ ಇದರ ಅಧಿಕೃತ ಅಧಿಕಾರಿಯಾಗಿ 2002 ಹಣಕಾಸು ಆಸ್ತ್ರಿಗಳ ಭದ್ರತೆ ಮತ್ತು ಪುನರ್ ನಿರ್ಮಾಣ ಹಾಗೂ ಭದ್ರತಾ ಹಿತಾಸಕ್ತಿ ಜಾರಿ ಕಾಯಿದೆಯಡ ಹಾಗೂ 2002 ರ ಭದ್ರತಾ ಹಿತಾಸಕ್ಕೆ ಜಾರಿ ನಿಯಮಗಳ ನಿಯಮ 3ರ ಜೊತೆ ಓದಿಕೊಳ್ಳಬೇಕಾದ ಸದರಿ ಕಾಯಿದೆಯ ಕಲಂ 13(12) ಅವರಿಗೆ ಪ್ರದತ್ತವಾದ ಅಧಿಕಾರಗಳಂತೆ ದಿನಾಂಕ 21.08.2019ರ ಡಿಮಾಂಡ್ ನೋಟೀಸನ್ನು ಯು/ಎಸ್. ಕಲಂ 13(2) ರಡಿ ಕೆಳಕಂಡ ಸಾಲಗಾರರು ಶ್ರೀ ಅವುಲ ಶ್ರೀಹರಿ, ಶ್ರೀ ಅವುಲ ವೆಂಕಟರತ್ರಮ್ ರವರ ಮಗ, ಮತ್ತು ಶ್ರೀಮತಿ ಅವುಲ ಸಿದ್ದಮ್ಮ, ಶ್ರೀ ಅವುಲ ವೆಂಕಟರತ್ರಮ್ ರವರ ಪತ್ರಿ ಇಬ್ಬರ ವಾಸ ಅದಿವಿ ಕಾಲೋನಿ, ಮಾಲವ್ಯ ನಗರ್, ಗೂಡೂರು-524102., ಅಲ್ಲದೇ ಸಂ.2, 6ನೇ ಕ್ರಾಸ್, 9ನೇ ಮೈನ್, ದಿವ್ಯಜ್ಯೋತಿ ಅಪಾರ್ಟ್ ಮೆಂಟ್ ಎದುರು, ಎಸ್.ಟಿ. ಬೆಡ್ ಬಡಾವಣೆ ಕೋರಮಂಗಲ, ಬೆಂಗಳೂರು-560034, ಅಲ್ಲದೇ: ಪ್ಲಾಟ್ ಸಂ. ಡಿ-5, 3ನೇ ಮಹಡಿ, ಮೆಕ್ ಸನ್ಡಾನ್, ಎಲೆಕಾನಿಕ್ ಸಿಟಿ, ದೊಡತೊಗೂರು ಗ್ರಾಮ, ಬೇಗೂರು ಹೋಬಳಿ, ಬೆಂಗಳೂರು ದಕ್ಷಿಣ ತಾಲ್ಲೂಕು-560100, ಇವರುಗಳಿಗೆ ನೋಟೀಸಿನಲ್ಲಿ ನಮೂದಿಸಿದ ಬಾಕಿಯಾಗಿರುವ ಮೊತ್ತ ರೂ. 15,18,124.57 (ಹದಿನೈದು ಲಕ್ಷದ ಹದಿನೆಂಟು ಸಾವಿರದ ನೂರ ಇಪತ್ಸ್ವಾಲ್ತು ರೂ. ಮತ್ತು ಐವತ್ತೇಳು ಪೈ. ಮಾತ್ರ) ಜೊತೆಗೆ ತದನಂತರದ ಬಡ್ಡಿ ದಂಡ ಬಡ್ಡಿ ಮತ್ತು ಇತರೆ ವೆಚ್ಚಗಳು ಸೇರಿದ ಬಾಲ್ಕನ್ನು ಸದರಿ ನೋಟೀಸ್ ಸ್ಪೀಕರಿಸಿದ ದಿನಾಂಕದಿಂದ 60 ದಿನಗಳೊಳಗಾಗಿ ಪಾವತಿ ಮಾಡಲು ಸೂಚಿಸಲಾಗಿತ್ತು.

ಾಲಗಾರರು ಪೂರ್ತಿಯಾಗಿ ಬಾಕಿ ಮೊತ್ತವನ್ನು ಮರು ಪಾವತಿಸಲು ವಿಫಲವಾದ ಕಾರಣ ಸಾಲಗಾರರಿಗೆ ಮತ್ತು ಸಾರ್ವಜನಿಕರಿಗೆ ವಿಸ್ತಾರವಾಗಿ ಸೂಚನೆ ನೀಡುವುದು ಏನೆಂದರೇ ಕೆಳಕಂಡಂತೆ ವಿವರಿಸಲಾದ ಆಸ್ತಿಯ ಸಾಂಕೇತಿಕ ಸ್ಪಾಧೀನತೆಯನ್ನು ಕೆಳಸಹಿದಾರರು ಸದರಿ ನಿಯಮಗಳ ನಿಯಮ 8ರ ಜೊತೆ ಓದಿಕೊಳ್ಳಬೇಕಾದ ಸದರಿ ಕಾಯಿದೆಯ ಉಪ- ನಿಯಮ (4)ರ ಸೆಕ್ಷನ್ 13 ರಡಿ 2002 ರ (ಜಾರಿ) ಕಾಯಿದೆಯ ಪ್ರದತ್ತವಾದ ಅಧಿಕಾರಗಳಂತೆ ವರ್ಷ 2020 ರ ಅಕ್ಟೋಬರ್ ಮಾಹೆಯ 12ನೇ ದಿನದಂದು ಪಡೆದಿರುತ್ತಾರೆ.

ಸಾಲಗಾರರಿಗೆ ನಿರ್ದಿಷ್ಟವಾಗಿ ಮತ್ತು ಸಾರ್ವಜನಿಕರಿಗೆ ವಿಸ್ತಾರವಾಗಿ ತಿಳಿಯಪಡಿಸುವುದೇನೆಂದರೆ ಸದರಿ ಆಸ್ತ್ರಿಗಳ ಜೊತೆಗೆ ಯಾರು ಯಾವುದೇ ರೀತಿಯ ವ್ಯವಹಾರ ಮಾಡಬಾರದು, ಹಾಗು ಮಾಡಿದ್ದೇ ಆದಲ್ಲಿ ದಿ ಸೌತ್ ಇಂಡಿಯನ್ ಬ್ಯಾಂಕ್ ಲಿಮಿಟೆಡ್ಗೆ ಬಾಕಿಯಾಗಿರುವ ಮೊತ್ತ 11.10.2020 ರಂದು ಇದಂತೆ ರೂ. 18,12,449.00 (ರೂಪಾಯಿ ಹದಿನೆಂಟು ಲಕ್ಷದ ಹನೆರಡು ಸಾವಿರದ ನಾಲುನೂರ ನಲವತ್ತೊಂಭತ್ತು ರೂ. ಮಾತ್ರ) ಜೊತೆಗೆ ಬಡಿ ಹಾಗೂ ಇತರೆ ವೆಚ್ಚಗಳು ಸೇರುವ ಮೊತ್ತಕೆ ಬಾಧ್ಯ ರಾಗಬೇಕಾಗುತ್ತದೆ.

ಸದರಿ ಕಾಯಿದೆ ಕಲಂ 13 ಹಾಗೂ ಉಪಬಂಧ (8) ಬಗ್ಗೆ ಸಾಲಗಾರ ಮತ್ತು ಜಮೀನುದಾರರ ಗಮನ ಸೆಳೆಯಲಾಗಿದ್ದು ಇದರಲ್ಲಿ ಭದ್ಯತಾ ಆಸಕ್ಷಿಗಳನ್ನು ಬಿಡಿಸಿಕೊಳ್ಳಲು ಲಭ್ಯವಿರುವ ಸಮಯಾವಕಾಶ ಬಗ

ಸಿರ ಆಸ್ತಿಯ ವಿವರಣೆ

ವಸತಿ ಪ್ರಾಟ್ ಜೊತೆಗೆ 3 ಬೆಡ್ರೂಂಗಳು ನಂಬರ್ ಡಿ-5 (3ನೇ) ಮೂರನೇ ಮಹಡಿ ಅಪಾಟ್ ೯ಮೆಂಟ್ ಕಟಡ ''ಮೆಕ್ಸ್ ಸನ್ಡ್ಯಾನ್'' ಎಂದು ಕರೆಯಲಡುವ, ಅಳತೆ ಸುಪರ್ ನಿರ್ಮಿತ ಪ್ರದೇಶ 1600 ಚ.ಅ. ಜೊತೆಗೆ ಕಾರ್ ಪಾರ್ಕಿಂಗ್ ಸ್ಥಳ ಬೇಸ್ಮೆಂಟ್ ಮಹಡಿ, ಜೊತೆಗೆ ಎಲ್ಲಾ ಸೌಲಭ್ಯಗಳು ಮತ್ತು ಹಕ್ಕುಗಳು ಸೇರಿದ ಸಾಮಾನ್ಯ ಪ್ರದೇಶ, ಪ್ಯಾಸೇಜ್, ಲಾಬೀಗಳು ಮತ್ತು ಇತರೆ ಸೌಲಭ್ಯಗಳು ಮತ್ತು ಪ್ರದೇಶಗಳು 3.05% ಗೆ ಸಮ 611.27ಚ.ಅ. ಅವಿಭಜಿತ ಹಕ್ಕು, ಸ್ರಾಮ್ಯತೆ ಮತ್ತು ಹಿತಾಸಕ್ತೆಗಳು ಹೊಂದಿರುವ ಸ್ಥಿರಾಸ್ತಿಯ ಸರ್ವೆ ಸಂ.48 ಅಳತೆ 18.365 ಗುಂಟೆಗಳು 20,000 ಚ.ಅ. ಗೆ ಸಮ ದೊಡ್ಡತೊಗೊರು ಗ್ರಾಮ, ಬೇಗೂರು ಹೋಬಳಿ, ಬೆಂಗಳೂರು ದಕ್ಷಿಣ ತಾಲ್ಲೂಕು ಶ್ರೀ ಅವುಲ ಶ್ರೀಹರಿ ಇವರ ಹೆಸರಿನಲ್ಲಿರುವ ಸೇಲ್ ಡೀಡ್ ಸಂ. 1970/2007-08 ದಿನಾಂಕ 19.12.2007 ಎಸ್ಆರ್ಓ ಬೇಗೂರು ಬೂಮಿಯ ಚಕುಬಂದಿ:

ಪೂರ್ವಕ್ಷೆ: ಸರ್ಕಾರಿ ರಸ್ತೆ, ಪಶ್ಚಿಮಕ್ಕೆ: ಆರ್ ಭಾರತಿರವರಿಗೆ ಸೇರಿದ ಆಸ್ತ್ರಿ (ಭೂಮಿ ಸರ್ವೆ ಸಂ. 48ರ ಉಳಿದ ಭಾಗ), ಉತ್ತರಕ್ಷೆ: ರಸ್ತೆ, ಮತ್ತು ದಕ್ಷಿಣಕ್ಷೆ: ವಿನಾಯಕ ದೇವಸ್ಥಾನ ಮತ್ತು ಕೃಷ್ಟರೆಡ್ಡಿ ಮತ್ತು ಮಕ್ಕಳ ಭೂಮಿ (ಸರ್ವೆ ಸಂ. 47)

ದಿನಾಂಕ: 12.10.2020 ಸಳ : ಬೆಂಗಳೂರು

ಅಧಿಕೃತ ಅಧಿಕಾರಿ, ದಿ ಸೌತ್ ಇಂಡಿಯನ್ ಬ್ಯಾಂಕ್ ಲಿಮಿಟೆಡ್

PUBLIC NOTICE

My clients M/s. VPLAN4U INDIA PVT LTD. A Company incorporated under the provision of companies Act, 1956 having its registered office at # 8, Sri Sai Arcade, 3rd Floor, 12th Cross, Ideal Homes, Rajarajeshwarinagar, Bangalore 560098. Represented by its Directors has intent to enter the Joint development agreement is Property mentioned below) with Mrs. CHANNAMMA, Wife of Late T. Kyathaiah, Aged about 67 years, Residing at No.136/1, 11th Cross Kodandaramapuram, Malleshwaram, Bangalore 560003, who is the absolute owner in possession

and enjoyment of the schedule property. property may lodge their objections or claim in writing with all documentary evidence with regard to such claim with undersigned, within 7 days hereof, failing which my clients will enter the Joint Development Agreement in respect of the schedule property and any objections received after 7 days will not be entertained / not

binding on my clients.

SCHEDULE PROPERTY All that piece & parcel of Site bearing No.428, in Sy Nos. 91/2, 99/1, 99/2, 99/3, 101/2, 140, 141 142, 173, 174, 175, 178, 180, 181, 182, 184, 188 192 193 194 195 196 197 207 208 210 211 217/18, 217/2, 218/1, 218/2, 219, 220, 223/1 223/2, 223/3, 224/1, 224/2, 225, 226, 227, 228 229/1, 229/2, 230 and 241 of 8th 'A' Main, BEMI 5th Stage, 2nd Phase, Halagevaderahalli, Kengeri Hobli, Bangalore South Taluku, Bangalore, nov comes under BBMP Rajarajeshwarinagar Bangalore, measuring East to West 40 feet and North to South 65 feet and bounded on: East by: Site No. 429, West By: Site No. 427, North by: Site No. 419, South by: Road.

Sri. Vijayakumar S., Advocate No.16/2, 1st Floor, 11th Cross, Cubbonpet, Bangalore-02, M.9483881166/08022101166

IN THE COURT OF THE CITY CIVIL JUDGE (CCH-61) AT BENGALURU

G & WC.No.19 /2020 BETWEEN: 1. Miss. Mayanaa. G. Reddy, aged about 13 years, D/o. Govind Babu. N, Represented by her father and natural Guardian Mr. Govind Babu. N, the

2. Sri. Adheip Nag Reddy, aged about 23 years, S/o. Govind Babu. N, Smt. Bhavani.R, aged about 48years,

W/o.Govind Babu. N, 4. Sri. Govind Babu .N, aged about 53 years, S/o. Sri. Nanjappa Reddy. M, All are residing at: No.415, 3rd Floor Block BI, SMR Vinay Cascade, Jagadeesh Nagar, Bengaluru - 560075

PETITIONERS AND: Nil ... RESPONDENTS

WHEREAS the Petitioners have the petition under section 8 of the Hindu minority and guardianship act, 1956 r/w sec. 8, 27 & 29 of the guardianship and wards act, 1890 for appointment of the partition of the schedule B & C property along with her family members and such other relief as Hon'ble court deems fit. If anybody/ general public, if have any objection or disputes with regard to the same, are hereby summoned to appear before this Hon'ble court in person or by a pleader on the 01st day of December 2020 at 11-00 AM to answer the same, in the interest

SCHEDULE-A (Description of entire property)

All the piece and parcel of immovable property bearing No.59, PID No. 72-3-59 situated at Appareddy Palya, Indiranagar Double Road, Bangalore, within the limits of BBMP ward No.72 in division No.72 now which comes under the jurisdiction of BBMP Ward No.72 and

East by : Private property West by : Road and private Property North by : Government Passage South by: Private property And in all measuring an area of 2871 Sft

SCHEDULE-B

Undivided share in the land) An undivided share in the land comprised in the Schedule-A property equivalent to 1914 Sft. SCHEDULE- C

(Description of the building) Two commercial floors of the building situated in First Floor and Second Floor of the building built in property No.59, having its PID No. 72-3-59, situated at Appareddy play a, Indiranagar Double Road, Bangalore, which consists of First

Floor and Second Floor, in all measuring 2650 Square feet built up area. Given under my hand and seal of the court on this 8th day of October 2020. By order of the Court, Asst. Registrar, city Civil Court, Bangalore.

Advocate for Petitioners: RAJKUMAR .S No.60/2, E.A.T. Street, Basavanagudi, Bengaluru -04. Mob: 9880109098

FOR AUCTION **CB TATA Ace**

ಜಾಹೀರಾತು

Reg. No. - Ka660499

CB_Bolero Pik Up all varients - 2 Nos. Reg. No. -

KA04AB9386 & KA04AB9857 **CB TATA LPT 407**

Reg. No. KA03AF8135 **CB TATA ACE**

Reg. No. KA03AF8134

ASHOK LEYLAND -**CB LA ECOMET 1212**

Reg. No. KA53D7284 **CB TATA ACE MEGA**

Reg. No. KA01AJ0185 TATA LPT 407 FULLY BUILT

Reg. No. KA05AG6183 TATA MOTORS CB

TATA LP 1512 BUS- 2 Nos. Reg. No. KA18A6863 & KA18A2088 ASHOK LEYLAND CB

AL LS 1308BUSCHASSIS Reg. No. KA18C2402

ASHOK LEYLAND LTD -ALPSV1/40BUS Reg. No. KA18A4332 **ASHOK LEYLAND CB**

AL LS 1308BUSCHASSIS Reg. No. KA18C2473 ASHOK LEYLAND LIMITED **CB AL LS 1308 BUS CHASSIS - 2 nos**

KA18C2472 &KA18C2401 sale in its "AS IS WHERE IS CONDITION* interested Parties can give their quotations

with in 3 daysat Kotak Mahindra Bank Ltd. TFE - Recovery, 2nd Floor, No 22, MG Road, Bangalore-560001

Mobile: 81976 55881

PUBLIC NOTICE This is to inform the general public that my

client Smt. M. SAROJA W/o. Y. Manjunath has agreed to purchase the below mentioned schedule property from Smt. SUJATA SWAMY W/o. Sri. B.V. Veerbhadra Swamy, who claims to any, the same may be forwarded to the undersigned in writing with supporting deemed that there are no claims, right, title or interest by anybody whomsoever and there are "NO OBJECTIONS" for completion of the sale transaction and my client will proceed with the execution and registration of the absolute sale

SCHEDULE

All that piece and parcel of immovable Property built on Site No.38, formed by Karnataka Secretariat House Building Co-operative Society Limited, Bengaluru and formed in the lands of Survey No. 405 (2 & 3) and 406 (1 & 2), of Marenahalli Village, Bengaluru North Taluk. Now, under BBMP PID No. 35-12-13, Corporation 38/13, Old No. 35, Present No. 125 Word, Bengaluru City Vijayanagara, KGS Layout, 2nd Cross, Bengaluru and measuring, East to West: 31.0 Sq.feet, North to South: 44.0 Sq.feet, Totally measuring 1364 Square feet,

EAST BY: Property No. 39, WEST BY: Property No. 37, NORTH BY: Road, SOUTH BY: Property Together with 12 (Twelve) Squares of RCC

M.A. MULLA, Advocate No.239/10, Bull Temple Road A Cross,

Chamarajpet, Bengaluru-560018. Mobile: 9886521956 Date: 12-10-2020 Place: Bengaluru



ರಾಜಾಜಿನಗರ 2ನೇ ಬ್ಲಾಕ್ ತಾಖೆ, tionistact -560021. (ಭಾರತ ಸರ್ಕಾರದ ಒಂದು ಉದ್ಯಮ) (ಮುಖ್ಯ ಕಛೇರಿ: ಬೆಂಗಳೂರು-560002)

ಅನುಬಂಧ IV ನಿಯಮ 8(1) ರ ಅಡಿಯಲ್ಲಿ ಸ್ಕಾಧೀನ ಸೂಚನೆ (ಸ್ಥರ್ಜ್ರಾಗಾಗಿ)

ಕೆಳಸಹಿದಾರರು ಕೆನರಾ ಬ್ಯಾಂಕ್ ರಾಜಾಚಿನಗರ 2ನೇ ಬ್ಲಾಕ್ ಶಾಖೆ, ಬೆಂಗಳೂರು - 560021. ಇದರ ಅಧಿಕಾರ ಹೊಂದಿದ ಅಧಿಕೃತ ಅಧಿಕಾರಿಯಾಗಿದ್ದು ಸೆಕ್ಕೂರಿಟ್ಟಿಜೇಷನ್ ಅಂಡ್ ರಿಕನ್ಸಕ್ಷನ್ ಆಫ್ ಫೈನಾನಿಯಲ್ ಅಸೆಟ್ ಅಂಡ್ ಎನ್ಜ್ರೋರ್ಸ್ ಮೆಂಟ್ ಆಫ್ ಸೆಕ್ಕೂರಿಟಿ ಇಂಟ್ರೆಸ್ ಆಕ್ಸ್ 2002ರ ಆನ್ವಯ ಮತ್ತು ಸೆಕ್ಟೂರಿಟಿ ಇಂಟ್ರೆಸ್, ಆಕ್, 2002 (ಆಕ್ಸ್ 54ರ 2002) ನಿಯಮ 3 ಆನ್ಕು ಓದಿಕೊಂಡಂತೆ ಪ್ರಕರಣ 13(12)ರ ಅನ್ನಯ ಪ್ರವತ್ರವಾದ ಅಧಿಕಾರಗಳನ್ನು ಚಲಾಯಿಸಿ ಸದರಿ ಸೂಚನೆ ತಲುಪಿದ ದಿನಾಂಕದಿಂದ 60 ದಿನಗಳ ಒಳಗೆ ಸೂಚನೆಯಲ್ಲಿ ತಿಳಿಸಿರುವ ಮೊಬಲಗು ರೂ.28,98,152.01/- (ರೂಪಾಯ ಇಪ್ಪಕ್ರೆಂಟು ಲಕ್ಷದ ತೊಂಧಕ್ಕೆಂಟು ಸಾವಿರದ ಒಂದುನೂರ ಐವಕ್ಕೆರಡು ಮತ್ತು ಒಂದು ಪೈಸೆ ಮಾತ್ರ) ದಿನಾಂಕ 16.07.2019 ರಂದು ಇದ್ದಂತೆ ಜೊತೆಗೆ ಮುಂದಿನ ಬಡ್ಡಿ ಮತ್ತು ಇತರೆ ಖರ್ಚುಗಳು ಸೇರಿದಂತೆ ಪಾವತಿ ಮಾಡಲು ಸಾಲಗಾರರಾದ: ಶ್ರೀ ಗಚಾಗನ್ ಬಿ ಪಟ್ಟನ್ ಸಂಖ್ಯೆ 3/240. 1ನೇ ಎ ಮೈನ್. ಗೋವಿಂದಪ ಲೇಔಟ್ ನಾಗಶೆಟಿಹಳ್ಳ ಆರ್ಎಂಎ 2ನೇ ಹಂತ ಬೆಂಗಳೂರು -560094 ಇವರಿಗೆ

ದಿಣಾಂಕ: 16.07.2019 ರಂದು ಡಿಮ್ಯಾಂಡ್ ನೋಟಿಸ್ನನ್ನು ನೀಡಲಾಗಿತ್ತು. ಸಾಲಗಾರರು/ಜಾಮೀನುದಾರರು/ಅಡಮಾನುದಾರರು ಸದರಿ ಮೊಬಲಗನ್ನು ಮರುಪಾವತಿಸದೇ ಇರುವುದರಿಂದ ಮತ್ತು ಈ ಕೆಳಗೆ ತಿಳಿಸಲಾದ ಸಾಲಗಾರರು ಹಾಗೂ ಸಾರ್ವಜನಿಕರಿಗೆ ಕೆಳಗೆ ವಿವರಿಸಲಾದ ಆಸ್ತಿಯನ್ನು ಈ ಮೇಲೆ ತಿಳಿಸಿದ ಕಾಯಿದೆಯ ಕಲಂ 13 ಸೆಕ್ಷನ್ (4) ರೊಂದಿಗೆ ನಿಯಮ 8 ಮತ್ತು 9 ರಲ್ಲಿ ಪ್ರದತ್ನವಾದ ಅಧಿಕಾರವನ್ನು ಚಲಾಯಿಸಿ ಈ ಕೆಳಗೆ ವಿವರಿಸಲಾದ

ಆಸ್ತಿಯನ್ನು ದಿನಾಂಕ: 08.10.2020 ರಂದು ಸ್ವಾಧೀನ ಪಡಿಸಿಕೊಂಡಿರುತ್ತಾರೆ. ಸಾಲಗಾರರು/ಜಾಮೀನುದಾರರು/ಆಡಮಾನುದಾರರು ಹಾಗೂ ಸಮಸ್ತ ಸಾರ್ವಜನಿಕರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಈ ಸ್ಥತ್ರಿನ ಬಗ್ಗೆ ಯಾರೂ ವ್ಯವಹರಿಸಕೂಡದು, ವ್ಯವಹರಿಸಿದ್ದೇ ಆದಲ್ಲಿ ಕೆನರಾ ಬ್ಯಾಂಕ್ ಗೆ ಬರಬೇಕಾದ ರೂ.28,98,152.01/- (ರೂಪಾಯಿ ಇವತ್ರೆಂಟು ಲಕ್ಷದ ತೊಂಭತ್ರೆಂಟು ಸಾವಿರದ ಒಂದುನೂರ ಐವತ್ರೆರಡು ಮತ್ತು ಒಂದು ಪೈಸೆ ಮಾತ್ರ) ದಿನಾಂಕ 16.07.2019 ರಿಂದ ಇದ್ದಂತೆ

ಮತ್ತು ಬಡ್ಡಿ ಇತರೆ ವೆಚ್ಚವನ್ನು ಇತ್ಯಾದಿಗಳನ್ನು ಪಾವತಿಸಬೇಕಾಗುವುದು. පළැත නිසර 13ට නාර නිසර (8)ප්වුත ව්යාකාභ සංඛනය දැසක නුකරුවේ, ඔයස්ම ක්ෂ්යාම්කලයා

ಕಾಲಾವಕಾಶವನ್ನು ನೀಡಲಾಗುವುದು ಎಂದು ಈ ಮೂಲಕ ಸಾಲಗಾರರ ಗಮನಕ್ಕೆ ತರಲಾಗುವುದು. ಹೆಡ್ಕೂಲ್-ದ: ಐಟಂ ನಂ. 1: ಆಸ್ತಿಯ ಭೂಮಿಯನ್ನು ಪರಿವರ್ತಿಸಿದ ಹಳೆ ಸರ್ವೆ ನಂ. 79, ಹೊಸ ಸರ್ವೆ ನಂ. 79/2, ಹಿರಂದಹಳ್ಳಿ ಗ್ರಾಮ, ಬದರಹಳ್ಳಿ ಹೋಬಳ, ಹಿಂದೆ ಬೆಂಗಳೂರು ದಕ್ಷಿಣ ತಾಲ್ಲೂಕು. ಪ್ರಸ್ತುತವಾಗಿ ಬೆಂಗಳೂರು ಮೂರ್ವ ತಾಲ್ಲೂಕು ವಿಸೀರ್ಣ ಸುಮಾರು 1ಎಕರೆ, ಜೊತೆಗೆ ಎಲ್ಲಾ ಹಕ್ಕುಗಳನ್ನು ಹೊಂದಿರುವ ಒಟ್ಟು ಆಸ್ತಿಯ ಚಕ್ಕುಬಂದಿ: ಪೂರ್ವಕ್ಕೆ: ಸರ್ವೆ ನಂ. 78 ಶ್ರೀ ರಾಮಪ್ರಸಾದ್ ರವರಿಗೆ ಸೇರಿದೆ, ಪಶ್ಚಿಮಕ್ಕೆ ಸರ್ವೆ ನಂ.79/1 ರಲ್ಲಿ ಉಳಿದ ಭೂಮಿಯ ಭಾಗ, ಉತ್ತರಕ್ಕೆ ಭೂಮಿಯ ಪ್ರಸ್ತುತ ಸರ್ವೆ ಸಂಖ್ಯೆ 80/4 (ಐಟಂ- 2ರ ಆಸಿ).

ದಕ್ಷಿಣಕ್ಕೆ ಸರ್ವೆ ಸಂಖ್ಯೆ 79/1 ಶ್ರೀ ಹೆಚ್ ಎಂ ರಾಮಪ್ರ ರವರಿಗೆ ಸೇರಿದೆ. ಐಟಂ ನಂ. 2: ಆಸ್ರಿಯ ಭೂಮಿಯನ್ನು ಪರಿವರ್ತಿಸಿದ ಸರ್ವೆ ನಂ. 80/4, ಹಿರಂದಹಳ್ಳ ಗ್ರಾಮ, ಪದರಹಳ್ಳ ಹೋಬಳಿ. ಹಿಂದೆ ಬೆಂಗಳೂರು ದಕ್ಷಿಣ ತಾಲ್ಲೂಕು, ಪ್ರಸ್ತುತವಾಗಿ ಬೆಂಗಳೂರು ಸೂರ್ವ ತಾಲ್ಲೂಕು ವಿಸ್ತೀರ್ಣ ಸುಮಾರು 23 ಗುಂಟೆಗಳು ಜೊತೆಗೆ ಎಲ್ಲಾ ಎಲ್ಲಾ ಹಕ್ಕುಗಳನ್ನು ಹೊಂದಿರುವ ಒಟ್ಟು ಆಸ್ತಿಯ ಚಕ್ಕುಬಂದಿ: ಪೂರ್ವಕ್ಕೆ ಸರ್ವೆ ಸಂಖ್ಯೆ 78 ಶ್ರೀ ಎಂ ರಾಮಯ್ಯ ರವರಿಗೆ ಸೇರಿದೆ, ಪಶ್ಚಿಮಕ್ಕೆ ಸರ್ವೆ ನಂ .80/3 ಶ್ರೀ ಯಲಂಗಮ ರವರಿಗೆ ಸೇರಿದ್ದು, ಉತ್ತರಕ್ಕೆ ರಸ್ತೆ ದಕ್ಷೀಕ್ಷಿ ಹಳೆಯ ಸರ್ವೆ ಸಂಖ್ಯೆ 79, ಪ್ರಸ್ತುತ

ಸರ್ವೆ ಸಂಖ್ಯೆ 79/2 (ಐಟಂ ಸಂಖ್ಯೆ -1) ಸಂಯೋಜಿತ ಹೆಡ್ಕೂಲ್: ಆಸ್ತಿಯು ಪ್ರಸ್ತುತವಾಗಿ ಖಾತಾ ಸಂಖ್ಯೆಗಳು: 615/79/2 & 1420/80/4 ಹಳೆ ಸರ್ವೆ ಸಂಖ್ಯೆ 79 ಹೊಸ ಸಂಖ್ಯೆ 79/2 ಹೊಂದಿರುವ ಪರಿವರ್ತಿತ ಭೂಮಿ, ವಿಸೀರ್ಣ ಸುಮಾರು 1 ಎಕರೆ, ಸರ್ವೆ ನಂ. 80/4 ವಿಸ್ತೀರ್ಣ ಸುಮಾರು 23 ಗುಂಟೆಗಳು ಹಿರಂದಹಳ್ಳ ಗ್ರಾಮ, ಪದರಹಳ್ಳ ಹೋಬಳಿ. ಹಿಂದೆ ವೆಂಗಳೂರು ದಕ್ಷಿಣ ತಾಲ್ದೂಕು, ಪ್ರಸ್ತುತವಾಗಿ ವೆಂಗಳೂರು ಸೂರ್ವ ತಾಲ್ಲೂಕು, ಎರಡೂ ಮೂಮಿಗಳು ಸುಮಾರು ಒಟ್ಟಾಗಿ 1 ಎಕರೆ 23 ಗುಂಟೆಗಳು ಜೊತೆಗೆ ಎಲ್ಲಾ ಎಲ್ಲಾ ಹಕ್ಕುಗಳನ್ನು ಹೊಂದಿರುವ ಒಟ್ಟು ಆಸ್ತಿಯ ಚಕ್ಕುಬಂದಿ: ಸೂರ್ವಕ್ಕೆ ಸರ್ವೆ ನಂ. 78, ಪಶ್ರಿಮಕ್ಕೆ ಸರ್ವೆ ನಂ. 79/1 ಮತ್ತು 80/3, ಉತ್ತರಕ್ಕೆ: ರಸ್ತೆ, ದಕ್ಷಿಣಕ್ಕೆ: ಸರ್ವೆ ನಂ. 79/1.

ಫ್ಲಾಟ್ ಪೆಡ್ಕೂಲ್: ಫ್ಲಾಟ್ ನಂ. 309 ಮೂರನೇ ಮಹಡಿ ಆಪಾರ್ಟ್ ಮೆಂಟ್ ಕಟ್ಟಡವನ್ನು ಪಿನ್ನಾಕಲ್ ಎಂದು ಕರೆಯುತ್ತಾರೆ ಸೂಪರ್ ನಿರ್ಮಿತ ಪ್ರದೇಶದ ವಿಸೀರ್ಣ 1027 ಚ.ಅಡಿಯನ್ನು ಒಳಗೊಂಡಿದೆ. ಹೊತೆಗೆ ಎರಡು ಬೆಡ್ರೂಮ್ಗಳು, ಅದರೊಂದಿಗೆ ಒಂದು ಕಾರು ನಿಲ್ಲುವ ಹಾಗೆ ಪ್ರಮಾಣಾನುಗಾಣವಾಗಿ ಸೇರಿದಂತೆ ಪಾಲು ಸಾಮಾನ್ನ ಪ್ರದೇಶಗಳು ಕಾಲುದಾರಿ, ಲಾಬಿಗಳು, ಮೆಟ್ರಲುಗಳು ಇತ್ಯಾದಿ., ಜೊತೆಗೆ 339 ಚ.ಆಡಿ ಷೆಡ್ನೂಲ್ ಆಸ್ತಿಯಲ್ಲಿ ಒಳಗೊಂಡಿರುವ ಭೂಮಿಯ ಅವಿಭಜಿತ ಪಾಲು

Dimo6: 08.10.2020 ಸ್ಥಳ : ಬೆಂಗಳೂರು

ಸಹಿ/- ಅಧಿಕೃತ ಅಧಿಕಾರಿ

ಕೆನರಾ ಬ್ಯಾಂಕ್







